



## ಸೋನಮ್‌ ಕನಸಿನ ಕೂಸು

ತಗ್ಗಿಗೆ ಎಲೆದು ತಂದರು. ಬೈಪನ್ನ ನಾಲ್ಕಡಿ ಅಳಿದಲ್ಲಿ ಹೂಡಿದ್ದಿಂದ ನೀರು ಹೆಚ್ಚಾಗುವುದೇ ನೀರಾಗಿಯೇ ಉಳಿಯುತ್ತದೆ (ತಂಪ್ ದೇಶಗಳಲ್ಲಿ ಜನರಿಗೆ ನಿತ್ಯ ನೀರಿನ ಪ್ರಯೋಜನಿಕ ಇದೇ ರೀತಿ ನಡೆಯುತ್ತದೆ). ಈ ತುದಿ ಕೆಳಕ್ಕೆ ಬಿಟ್ಟರೆ ನೀರು ಹರಿದು ಹೊಗಿ ಸಿಂಧೂ ನದಿ ತಲುಪುತ್ತದೆ. ಬದಲಾಗಿ ಬೈಪನ್ನ ಮೇಲೆತ್ತಿ ಹಿಡಿದರೆ? ಒತ್ತಡದಿಂದ ಹರಿಯುವ ನೀರು ಹೈನಿನ ಮೇಲುಬಾಯಿಂದ ಮತ್ತು ಮೇಲಕ್ಕೆ ಜಿಗಿಯುತ್ತದೆ. ಹೈನಿನ ಆತ್ಮದಿಂದ ಮತ್ತು ಈ ತುದಿಯ ವತ್ತರಗಳಲ್ಲಿ ಸುಮಾರು 60 ಅಡಿ ವ್ಯಾಪ್ತಿಯ ಇತ್ತಡದರೆ, ಈ ತುದಿಯಿಂದ ಜಿಮ್ಮೆದ ನೀರು 60 ಅಡಿ ವತ್ತರಗೆ ಕಾರಣಜ್ಯಾಗಿ ಹಾರುತ್ತದೆ. ಕೂಡಲೇ ಭೂಮಿಯ ಗುರುತ್ವದಿಂದಾಗಿ ಇಳಗೆ ಬೀಳತೊಡಗುತ್ತದೆ. ಅಷ್ಟೇ ಅಲ್ಲ, ತರ್ಥ ಕ್ವಾಣದಲ್ಲಿ ಅದು ಹಿಮವಾಗಿ ಮಾರ್ವಾಡಾಗುತ್ತದೆ. ಏಕೆಂದರೆ ಇಲ್ಲಿ ವಾತಾವರಣದ ಉವಾಳಿ ಮೈನ್‌ 20 ದಿಗ್ರಿ ಸೆಲ್ಲಿಯ್‌ ಸಮೀಪ!

ಹೀಗೆ ಹೊರಬಿದ್ದ ನೀರೆಲ್ಲವೂ ಹಿಮವಾಗಿ ಗುಡ್ಡೆಯಾಗುತ್ತದೆ. ಪ್ರೋ ಹೊರಬುದ್ದಿ ಸ್ವತ್ತಲೂ ಶಂಕುವಿನ ಆಕಾರದಲ್ಲಿ ಕಟ್ಟಿಗೆ. ತಂತಿ ಅಥವಾ ಸ್ವೀಲ್ ಬಲೆ ನೇಯುಟ್ಟರೆ ಆ ಹಿಮದ ಗುಡ್ಡೆ ಆಕಾರ ಹೆಚ್ಚಾಗಿ ಕಿಂತ ಬೃಹತ್ ಶಂಕುವಿನ ಹಾಗೆ ಹರಳಿಗಟ್ಟಿರುತ್ತದೆ.

### ಹಿಮಸ್ತುಪಗಳ ಹುಟ್ಟು

ಹೊದಲ ಪ್ರಯೋಜನಿ, ಹೆಚ್ಚು ಬೆಳ್ಗಿನ ಸ್ಥಳದಲ್ಲಿ ಸಿಂಧೂನದಿ ದಡದ ಮೇಲೆ ಹಿಮ ಶೇರಿಸಿದಲು ಮುಂದಾಯಿತು ತಂಡ. ಅಂಥ ಸ್ಥಳದಲ್ಲಿ ಅದು ಯಶಸ್ವಿ ಪಡೆಯಿತಿಂದರೆ ಲಡಾಖ್‌ನ ಎಲ್ಲಿ ಬೀಕಾದರೂ ಹಿಮಶಿಂಕು ಕಟ್ಟಬಹುದು. 22 ಅಡಿಯ ಬಿಳಿಗೊಳ್ಳುವ ನಿಮಾರಣೆ ಒಂದು ತಿಂಗಳು ಬೇಕಾಯಿತು. 150,000 ಲೀಟರ್‌ ನೀರು ತುಂಬಿತು. ಮುಂದೆ ಎಪ್ಪು ಸಮಯದವರೆಗೆ ಆ ರಚನೆ ಹಿಮರೂಪದ ನೀರನ್ನು ಹಿಡಿದಿಟ್ಟುಕೊಳ್ಳುವುದೆಂಬುದರ ಪರಿಣ್ಯಾಸ ನಡೆಯಿತು. ಕೊನೆಯ ಚೂರು ಕರಿದ್ದು ಆ ಸಲದ ಮೇ 18ರಂದು!

ಇವುಗಳನ್ನು ಐಸ್‌ ಪಿರಮಿಡ್, ಐಸ್‌ ಕೋನ್

ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳ್ಳವಲ್ಲಿಯಾಗಿದೆ ಲೇಕ್‌ನಲ್ಲಿನ ಸೌಮೋಲ್‌ ವಸತಿ ಕಾಲೇ. ಸಾಂಪ್ರದಾಯಿಕ ಕಾಲೇಯಲ್ಲಿ 10ನೇ ತರಗತಿ ಪಾನಾಗದೆ ಉಳಿದವರೆ ಇಲ್ಲಿ ಸೀಮು ಪಡೆಯಲು ಅರ್ಹರು! ಕಾಲೇ ಪರಿಣ್ಯಾಯಲ್ಲಿ ತೇಗೆದೆ ಆಗಂಡರಿಗೂ ಬದುಪಡ ಹಳೆದೆ ಎನ್ನುವ ಸೋನಮ್‌ ವಾಂಗ್‌ಸ್ಕ್ರೋ ಅವರ ಕನಸಿನ ಕೂಸುದ ಈ ವಸತಿ ಕಾಲೇಯ ಒಂದು ವರ್ಷದ ಕೋನ್‌ನಲ್ಲಿ ಜೀವನ ಕೆಳಗಳ ಜೊಡಿ ಇಂಗ್ಲಿಷ್ ಭಾಷೆ, ಮೂಲವಿಟ್ಟುನ್ನ ಮತ್ತು ಗರ್ಭತವನ್ನು ಕಲೆಸಲಾಗುತ್ತದೆ. ಸೌರಕ್ಕಿ, ಅರೋಗ್ಯ, ಪರಿಹಾರ, ಕೈತೋಟ, ಪ್ರಾಣಿಸಾಕ್ಷಣೆ, ಮನ ನಿಮಾರಣ, ಐಸ್‌ ಸ್ಕೇಟಿಂಗ್‌ ಈ ಕೆಳಗಳನ್ನು ಮಾತ್ರ ಖುಷಿಷ್ಟಿಯಿಂದ ಕೆಳಗಳ ಇಲ್ಲಿಯ ತಾರೆ. ಕಾಲೇಯಿಂದ ಹೊರಬಿಳುವ ವಿದ್ಯಾರ್ಥಿಗಳು ಜೀವನ ನಡೆಸಲು ಸಸ್ಯರೂಪಿರುತ್ತಾರೆ.

ಇತ್ತಾದಿ ಹೆಸರುಗಳನ್ನಿಟ್ಟು ಕರೆಯಬಹುದಿತ್ತು. ಅದರೆ ಸಾಂಪ್ರದಾಯಿಕ ಬೆಢಾ ಸ್ತುಪಗಳ ಜೊತಗೆ ತಳುಕು ಹಾಕಿ ಲಡಾಖ್ ವಾಸಿಗಳಿಗೆ ಆಪ್ತವಾಗಲು ‘ಹಿಮಸ್ತುಪ’ಗಳಿಂದು ಕರೆಯಲಾಯಿತು.

ಈ ಹಿಮಸ್ತುಪಗಳು ಜನ ಜಾನುವಾರು ಹಾಗೂ ಗಿಡಮರಗಳ ತ್ಯಾಗ ಇಂಖುವ ಜೀವಧಾರೆಗಳಾದ್ದು. ಹೊದಲ ಪಡೆಯಿತಿಂದ ಹಿಮಸ್ತುಪಗಳ ಬಗ್ಗೆ ಜನರು ವಿಶ್ವಾಸ ತೋರಿಲ್ಲ. ಅದರೆ ಈ ರಚನೆಗಳು ಅಪಾರ ನೀರು ಹಿಡಿದಿಟ್ಟುಕೊಂಡು ಹನಹನಿಯಾಗಿ ಹಳ್ಳಿವಾಗಿ ತಮ್ಮ ಮನೆ, ತೋಟದ ಬಳಿ ಒಂದು ಬಾಯಾರಿಕೆ ಇಂಗಿಸಿದಾಗ ಹಳ್ಳಿಗರು ನಂಬಳೇಬೇಕಾಯಿತು. ಪಂಪ್ ಇಲ್ಲ, ಕರೆಟ್ ಇಲ್ಲ, ಉದ್ದನೆಯ ಪ್ರೇಮ, ಇದಷ್ಟೇ ಒಂಪಾಠಿ ಮುಂದಿನ ಕೆಲಸ ಗುರುತ್ವದ ಮತ್ತು ಒತ್ತಡ ಪಾಲಿಗೆ.

ಲಡಾಖ್‌ನಲ್ಲಿ ‘ಗ್ರೇನಿಯರ್’ ಕ್ಷಿ ಹಸರಿನಲ್ಲಿ ಮೇಲಿನಿಂದ ಹಿಮ ಸಾಗಿಸಿ ತಂದು ಚಪ್ಪಟೆಯಾಗಿ

ಲಡಾಖ್‌ನಲ್ಲಿ ನಿಮಿಸಿದ ಹಿಮಸ್ತುಪಗಳು

ಪೇರಿಸಿದುವ ಪ್ರಯತ್ನ ಹಿಂದಿನಿದಲೂ ಇತ್ತು. ‘ಐಸ್ ವ್ಯಾನ್‌’ ಎಂದು ಹೆಸರು ಗಳಿಗಿದ್ದ ಚೆವಂಗ್‌ ನಾಫ್‌ಲ್ 15 ಕೃತಕ ಗ್ರೇನಿಯರ್ ಸ್ವಿಟ್ಟಿದ್ದು. ಅದರೆ ಸಪಾಟಾಗಿದ್ದ ಅವುಗಳ ರಚನೆ ಹೆಚ್ಚು ಕೂಲಿ ನೀರನ್ನು ಇರಗೆನಟ್ಟಿರಲ್ಲ. ಬಿಲು ಕೆಲವೇ ದಿನಗಳಲ್ಲಿ ಇಡೀ ಹಿಮರಾಶಿಯನ್ನೇ ಕರಿಸಿ ಖಾಲಿ ಮಾಡುತ್ತಿತ್ತು.

2014ರಲ್ಲಿ ಮಾದರಿ ಹಿಮಸ್ತುಪ ನಿಮಿಸಿದ ಸೋನಮ್, ಮುಂದೆ ಸ್ಥಳೀಯರ ಸಹಕಾರದೊಂದಿಗೆ 60 ಮೀಟರ್ ವತ್ತರದ ಬೆಢ್ಟದ ಬೃಹತ್ ಹಿಮ ತುಂಡೊಂದರ ಬುಡಿದಲ್ಲಿ ಪ್ರೇಪ್ ಜೀವಿಸಿ ಸ್ವಿಟ್ಟಿಸಿದ ಹಿಮಸ್ನು ಪದಿಂದಾಗಿ ಘ್ರಾಂಗ್ ಹಳ್ಳಿಯ 40 ಮನೆಗಳು ನೀರ ನೆಮ್ದಿ ಕಂಡಿದೆ. ಮರಂಭಾಮಿ ನಿಧಾನವಾಗಿ ಹಸಿರಾಗ್ತೊಡಿದೆ.

ಅಲ್ಲಲ್ಲಿ ತಲೆಗಳಿಗೆ ಮಾಡಿಟ್ಟಿ ಬೃಹತ್ ಐಸ್‌ಕ್ರೀಂ ಕೋನುಗಳಿಂತೆ ತೋರುವ ಹಿಮಸ್ತುಪಗಳು ತಲೆ ಎತ್ತಿ ನಿಲ್ಲಿತ್ತಿವೆ. ಸ್ವಿಟ್ಟರ್‌ಲೆಂಡ್‌ನ ಆಲ್‌ ಪರವತದಲ್ಲಿ ಹಿಮಸ್ತುಪ ಪ್ರಯೋಗ ನಡೆದಿದೆ.

‘ಹಾವಾವಾನ ಬದಲಾವಣೆಗೆ ಹಿಮಸ್ತುಪವ್ಯಾದು ತಾತ್ವಾಲೀಕ ಪರಿಹಾರ ಅಷ್ಟೇ ಶಾಶ್ವತ ಪರಿಹಾರ ಬೆಕೆಂದರೆ ನಗರವಾಸಿಗಳು ಸರಳವಾಗಿ ಬದುಕಬೇಕು’ ಎನ್ನುತ್ತಾರೆ ಸೋನಮ್.

ಸೋನಮ್ ಅವರೀಗೆ ‘ಲಡಾಖ್ ಪ್ರದೇಶದಲ್ಲಿ ಕ್ರೋಂಕಿಗಳಿಗೆ ಅವಕಾಶ ನೀಡಬೇಡಿ’ ಎಂದು ಪ್ರಧಾನಿಗೆ ‘ಲಡಾಖ್ ರಕ್ಷಿಸಿ’ ವಿದೆಯೊ ಸಂದೇಶ ಕೆಳಗೆ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಮನವಿ ‘ಆಲ್ ಈಸ್ ನಾಟ್ ವೆಲ್’ ಚೆಳವಳಿ ರೂಪ ಪಡೆದುಕೊಳ್ಳುತ್ತಿದೆ.

ಕ್ರೋಂಕಾಭಿವೃದ್ಧಿ ಹಸರಿನಲ್ಲಿ ಲಡಾಖ್‌ನಲ್ಲಿ ಯುರೋನಿಯು, ನಿತ್ತೀಲ್ ಮತ್ತು ಚಿನ್‌ದ ಗಣಗಳನ್ನು ತೋರುವ ಕೆಲಸವನ್ನು ಖಾಸಗಿ ಕಂಪನಿಗಳಿಗೆ ಹಂಚುವ ಪ್ರಸ್ತಾವ ಇಡೀ. ‘ದಯವಿಟ್ಟು ಲಡಾಖ್ ನ ಸೂಕ್ತ ಪರಿಸರಕ್ಕೆ ಧಳ್ಕೆ ತರಬೇಡಿ, ನಿಮ್ ಕಾಲಿಗೆ ನೀವೇ ಕೊಡಲಿ ಏಟಿ ಹಾಕಬೇಡಿ’ ಎಂದು ಸೋನಮ್ ಎಚ್ಚರಿಸುತ್ತಿದ್ದಾರೆ. ಹಿಮಸ್ತುಪಗಳ ರೂಪಾರಿ ಹಿಮಾಲಯದ ರಕ್ಷಣೆಗೆ ಮುಂದಾಗಿದ್ದಾರೆ.

ಪ್ರತಿಕ್ರಿಯೆ: feedback@sudha.co.in